

## ವಿಜಯೋತ್ಪದ ಪ್ರವೇಶ

**(21:1-11)**

ಈ ಅಧ್ಯಾತ್ಮದೊಂದಿಗೆ ನಂತರುದಾಯಕವಾಗಿ ಕರೆಯುವ “ಶ್ರಮಾನುಭವ ವಾರ್” ದೊಂದಿಗೆ ಮತ್ತಾಯಿನ ಷಾರಂಭ ಮಾಡುತ್ತಾನೆ. ಅದು ತೀಸುನ ಕೊನೆಯ ಜೀವಿತದ ಶಿಲುಬೀಯ ಮರಣದ ಅದಿಗೆ ಬರುತ್ತದೆ.<sup>1</sup> ಈ ಹೆನ್ರಿ ಲ್ಯಾಂಜನ್ ಭಾಷೆಯ *passio* ಎನ್ನುವ ಪದದಿಂದ ತೆಗೆದುಕೊಳ್ಳಲಾಗಿದೆ, ಅದರ ಅಥ “ಶ್ರಮಭಂಪದು.” ಈ ಶಬ್ದವನ್ನು ಕೆಲವು ನಾಲ್ಕು ಮುತ್ತಾತ್ಮಕ ಶ್ರಮೆಯನ್ನು ನೂಜಿಸುತ್ತಿತ್ತು, ಯಾವಾಗ ಈ ಹೊನ್ ಒಡಂಬಡಿಕೆಯನ್ನು ಲ್ಯಾಂಜನ್ ಭಾಷೆಗೆ ಅನುಮಾದಮಾಡಲಾಗಿತ್ತೇ, ಅಂದಿನಿಂದ *passio* ಎನ್ನುವ ಪದವನ್ನು ಯೀಂನುಬಿನ ನಂತರವನ್ನು ಮತ್ತು ಅದರ ನಂತರ ನಡೆದಿರುವ ಷಟನೀಗಳನ್ನು ನೂಜಿಸಲು ಉಪಯೋಗಿಸಲಾಗಿದೆ.<sup>2</sup> ನುವಾರೆಗಳನ್ನು ಬರೆದ ಬರಹಗಾರರು ಯೀಂನುಬಿನ ಜೀವನದಲ್ಲಾನ ಈ ವಾರದ ವಿಷಯಗಳಿಗೆ ಬುಂದಾದ ಸ್ಥಳವು ಇದರ ಮಹತ್ವವನ್ನು ಎತ್ತಿ ತೋಲನುತ್ತದೆ.

25 ಲಂದ 48 ಪ್ರತಿಶತ ಈ ವಿಷಯಕ್ಕಾಗಿಯೇ ನುವಾರೆಗಳ ಪ್ರದಾನ್ಯಕೆ ಹೊಣ್ಣಿಯ್ತದೆ.<sup>3</sup>

ಈ ಅಧ್ಯಾತ್ಮವು ಯೀರಾನಲೇಖಿನಲ್ಲಾನ ಯೀಂನುಬಿನ ಸೇವೆಗೆ ಒಂದು ಬದಲಾವಣೆ ಯಾಗಿರುವದನ್ನು ನೂಜಿಸುತ್ತದೆ. ವಿಜಯೋತ್ಪದ ಪ್ರವೇಶವೆಂದು ಷಾರಂಭವಾಗಿರುವದು (21:1-11), ಯೀಂನುಬಿನ ಅಧಿಕಾರಪು ಮೆಸ್ಸಿಯನಂತೆ ಇರುವದನ್ನು ಎತ್ತಿ ತೋಲನುತ್ತದೆ. ಅತನು ದೇವಾಲಯವನ್ನು ಶುಂಧಿಗೊಳಿಸಿದನು (21:12, 13) ಮತ್ತು ಕುಂಭರನ್ನು ಮತ್ತು ಕುರುಕರನ್ನು ಸ್ವಸ್ಥಮಾಡಿದನು (21:14-17). ದೇವರ ನಾಯಿತೀರ್ಣವನ್ನು ಯೀಹಾದ್ವರ ಮೇಲೆ ತೋಲನುವದಕ್ಕಾಗಿ, ಅತನು ಫಲಭಿಲ್ಲದ ಅಂಜಾರದ ಮರವನ್ನು ಒಣಗಿ ಹೊಳಗೊಂಡೆ ಮಾಡಿದನು (21:18-22). ಯೀಹಾದ್ವರ ನಾಯಿಕರು, ಯೀಂನುವನ್ನು ಅಪಾದಿಸಲು ನಮಯ ನೋಡುತ್ತಿದ್ದರು, ಅತನ ಅಧಿಕಾರದ ಮೂಲವನ್ನು ಪ್ರತ್ಯೇ ಮಾಡಿದರು (21:23-27). ಅದಕ್ಕೆ ಪ್ರತಿಶಿಲೀಯಾಗಿ, ಅವರ ಬಿಂದುವಾಗಿ ಅತನು ಎರಡು ನಾಮ್ಯಗಳನ್ನು ಹೇಳಿದನು: ಇಬ್ಬರು ಮತ್ತು ನಾಮ್ಯ ಮತ್ತು ಧ್ರುವೇತೋಽ (21:28-32) ಮತ್ತು ತೋಣದ ಯಜಮಾನ ಮತ್ತು ಧ್ರುವೇತೋಽ ತೋಣದ ನಾಮ್ಯ (21:33-46).

ವಾರದ ಮೊದಲನೆಯ ದಿನ, ಭಾನುವಾರ ಮಹಿಮೆಯ ರಾಜನು ಯೀರಾನಲೇಖಿಗೆ ಬಂದನು. ಅತನು ಪಟ್ಟಣವನ್ನು ಪ್ರವೇಶಿಸಲು ಹತ್ತಿರವಾಗಿದ್ದನು, ತಗ್ಗಿಸಿಕೊಂಡವನಾಗಿ ಕತ್ತೆಯ ಮೇಲೆ ಪ್ರಯಾಣ ಮಾಡಿದನು. ಹನ್ನ ಹಬ್ಬ ಇನ್ನಾನ್ನು ಅರು ದಿನಗಳು ಇರುವಾಗಲೇ, ನಿನಾನ್ ದಿನದ ಎಂಬನೆಯ ದಿನದಂದು ಬೇಧಾನ್ಯಕ್ಕೆ ಬಂದನು (ಯೋಹಾನ 12:1), ಮತ್ತು ಮುಂದೆ ಬರುವ ದಿನದಂದು ಅತನು ಪಟ್ಟಣವನ್ನು ಪ್ರವೇಶಿಸಿದನು. ಆ ನಮಯದಲ್ಲ, ಯೀರಾನಲೇಖಿನಲ್ಲ ಮತ್ತು ಅದರ ನುತ್ತ ಮತ್ತೆಲನಲ್ಲ ನುಮಾರು ಇಷ್ಟತ್ವ ಲಕ್ಷ್ಯಕ್ಕಿಂತಲೂ ಹೆಚ್ಚಿನ ಜನರು ಅಲ್ಲ ಇದ್ದಿರಬಹುದು.<sup>4</sup>

ಯೀಂನು ಈ ಹಿಂದೆ ಅತನು ಮೆಸ್ಸಿಯನೆಂದು ಗುರುತಿಸಿಕೊಳ್ಳುವದು ಬೇಳೆದಂದು ಆ ವಿಷಯದಲ್ಲ ಚೌನಾಗಿರಲು ಕರೆಕೊಣ್ಣಿದ್ದನು (12:16; 16:20; 17:9), ಅತನಿಗೆ ಅತನು ಹಾಗೆಯೇ ಹೆಚ್ಚಿಕಾಲ ಗುಪ್ತವಾಗಿಡುವ ಅಗರ್ತ್ಯತೆ ಅತನಿಗೆ ಇಲ್ಲ. ಇದು ಮೊದಲನೆಯ ನಾಲ್ಕು ಮತ್ತು ಕೇವಲ ಒಂದೇ ನಾಲ್ಕು ಯೀಂನು ಯೋಜನೆ ಮಾಡಿದನು ಮತ್ತು ಅದು ಸೆರವೇಲು

ನಾವು ಜನಿತವಾಗಿ ತೊಲಿಸಿಕೊಳ್ಳಲು ತನ್ನ ಕಡೆಗೆ ಹೆಚ್ಚಿನ ಗಮನ ಈ ವಿಷಯದಲ್ಲಿ ತೋಟ್ಟನು. ಅತನು ಸಂಗೀರ್ದಾ ಅತನು ಪರಿಬಂಧನ್ನು ಪ್ರವೇಶಿಸುವಾಗ ತ್ವರಿತವಾಗಿ ಮಾಡಿರುವ ಪ್ರವಾದನೆಯನ್ನು ನೆರವೇಲಿಸಿದೆ ಮತ್ತು ಅದು ಯಿಹಾದ್ಯರು ಅತನು ಬಿರುದ್ದವಾಗಿ ಮಾಡಿರುವ ಯೋಜನೆ ಪ್ರತಾರ ಶಾಯಿ ಮಾಡಲು ಒತ್ತಾಯಿ ಮಾಡಿತು.

ವಿಜಯೋಪ್ನಿದಿ ಪ್ರವೇಶದ ಕಡೆಯಲ್ಲಿ ನತ್ಯ ಮತ್ತು ನಿರಾಕರಣ ಒಳಗೊಂಡಿರುತ್ತದೆ. ಯೇಂನು ಶ್ರವಂಭದಲ್ಲಿ ಯಿರುನ್ನೇಂಬಿನಲ್ಲ ದಾವಿದೆ ಕುಮಾರ, ಇನ್ನೂ ಯೇಂನ ಮೇಸ್ಸಿಯ ನೆಂದು ನ್ಯಾಗತ ಮಾಡಲಾಯಿತು. ತರುವಾಯ ಅತನು ಜನಲಿಂದ ನಿರಾಕರಣಲ್ಪಟ್ಟನು. ಅವರು ತಮ್ಮ ಬಿರೋಧಿಗಳನ್ನು ನ್ಯೇನ್ಯಾದ ನಾಯಕ ಬಂದು ಗೆಲ್ಲುವನೆಂದು ನಿಲಾಕ್ಷಿನುತ್ತಿದ್ದರು. ಅವರ ನಿಲಾಕ್ಷಣೆಗೆ ಯೇಂನು ನಲಹೋಗಿದೆ ಇರದ್ದಲಿಂದ ಅತನನ್ನು ಬೆಂಬಾಗಿಸಲು ನಿಲಾ ಕಲಸಿದನು. ಅವರು ಅತನಿಗೆ ರೋಮನ್ಸುಲಿಂದ ತಮ್ಮನ್ನು ರಚಿಸುವಂತೆ ಕೂಗಿಕೊಂಡರು, ಅದರೆ ಅದೇ ಜನರು, ತಮ್ಮ ಮತಧರ್ಮದ ನಾಯಕರೊಂದಿಗೆ ನೇಲಕೊಂಡಿ, ರೋಮನ್ಸುಲಿಗೆ ಅವನನ್ನು ಶಿಲಬೆಗೆ ಹಾಕಿಲ ಎಂದು ಕೂಗಿಕೊಂಡರು. ಇಲ್ಲ ಹೊಗಳಿಕೆ ಮತ್ತು ನಿರಾಕರಣ ಇರುವದಲಿಂದ, ಈ ವಿಜಯೋಪ್ನಿದಿ ಪ್ರವೇಶವು “ಶ್ರಮಿಯ ಸಂಕಟಕ್ಕೆ ಮನ್ನಡಿಯಾಗಿದೆ.”<sup>5</sup>

## ಸಿಧ್ಧತೆ (21:1-7)

<sup>1</sup>ಅವರು ಯಿರುನ್ನೇಂಬಿಗೆ ನಿಖಾಹಿಸಿ ಎಳ್ಳಿಯ ಮರಗಳ ಗುಡ್ಡದ ಬಣಯಿಲ್ಲರುವ ಬೀಕ್ಕಾಗಿ ಬಂದಾಗ. <sup>2</sup>ಯೇಂನು ಇಬ್ಬರು ಕಿಷ್ಯುರನ್ನು ಕರೆದು - ನಿಮ್ಮೆಂದು ಲಿಗಿರುವ ಹಳ್ಳಿಗೆ ಹೋಗಿಲಿ; ಹೋದರ್ಕಾಡಲೆ ಅಲ್ಲ ಕಟ್ಟಿಯವ ಕ್ತೇಯನ್ನು ಅದರ ಕೂಡ ಇರುವ ಮಲಯನ್ನು ಕಾಣುವಿಲಿ; ಅಪ್ರಗಳನ್ನು ಜಜ್ಜಿ ನನ್ನ ಹತ್ತರಕ್ಕೆ ಹಿಡುತ್ತೊಂಡು ಬಸ್ತಿಲಿ. <sup>3</sup>ಯಾವನಾದರೂ ನಿಮಗೆ ವಿನಾದರೂ ಹೇಳದರೆ, ಇವು ನ್ಯಾಬಿಯರಲಿಗೆ ಬೀಕ್ಕಿಲಿ; ಕೂಡಲೇ ಅಪ್ರಗಳನ್ನು ಜಣ್ಣು ಕೊಡುವನು ಎಂದು ಹೇಳ ಕಳಿಸಿದನು. <sup>4</sup>ಬಿಬ್ಲ ಪ್ರವಾದಿಯ ಮುಖಾಂತರ ಹೇಳದ ಮಾತು ನೆರವೇಣಿವಂತೆ ಇದು ಅಯಿತು; ಆ ಮಾತು ವಿನೆಂದರೆ -

“ಜಯೋಣಾ ನಗರಿ -

ನೊಳು, ನಿನ್ನ ಅರನು ನಿನ್ನ ಬಣಗೆ ಬರುತ್ತಾನೆ;

ಅತನು ಶಾಂತಗುಣಪ್ರಭವನಾಗಿಯೂ

ಕ್ತೇಯನ್ನು ಹೊಡು ಹೂಯಿದ ಕ್ತೇಮಲಯನ್ನು

ಹತ್ತಿದವನಾಗಿಯೂ ಬರುತ್ತಾನೆಂದು ಹೇಳಿಲ ಎಂಬದು.

<sup>5</sup>ಆಗ ಕಿಷ್ಯುರ ಹೋಗಿ ಯೇಂನು ತಮಗೆ ಅಪ್ಪಣಿ ಕೊಟ್ಟಂತೆಯೇ <sup>7</sup>ಕ್ತೇಯನ್ನು ಮಲಯನ್ನು ತಂದು ಅಪ್ರಗಳ ಮೇಲೆ ತಮ್ಮ ಬಿಂಗಿಗಳನ್ನು ಹಾಕಲು ಅತನು ಹತ್ತಿ ಕೂಡುತ್ತೊಂಡನು.

ವಜನ 1. ಯೇಂನು ಮತ್ತು ಅತನು ನಂಗಡಿಗರು ಯೆಲಕೋವನ್ನು ಇಟ್ಟು (20:29) ಬೆಥಾನ್ಯಕ್ಕೆ ಬಂದರು ಆ ರಾತ್ರಿ ಅಲ್ಲಿಯೇ ತಂಗಿದರು (ಯೋಹಾನ 12:1). ಬೆಥಾನ್ಯ ಹೆಸಲನ ಅಥವ “ಅಂಜಾರದ ಮನೆ” ಅದು ಲಾಜರನ ಮನೆ, ಅತನು ಇಬ್ಬರು ನಹೋದಲಗಳಾದ ಮಲಯಿಳ ಮತ್ತು ಮಾರ್ಗ ಮನೆಯಾಗಿತ್ತು (ಯೋಹಾನ 11:1; 12:1). ಈ ಸ್ಥಳವು ಎಳ್ಳೆ ಮರಗಳ ಗುಡ್ಡದ ಪೂರವ ಇಜಾಲನಲ್ಲಿದೆ, ಯಿರುನ್ನೇಂಬಿಗೆ ನುಮಾರು ವರಡು ಮೈಲು ದೂರದಲ್ಲಿದೆ (ಯೋಹಾನ 11:18).

ಮಾರಣ ದಿನ, ಯೇಂನು ಮತ್ತು ಅತನು ಗುಂಪು ಯಿರುನ್ನೇಂಬಿಗೆ ಹೋಗಲು ಸಿದ್ಧರಾದರು. ಈ ಅಂಜದವರಗೆ ಮತ್ತಾಯಿನು, ಈ ಹಲಿಷ್ಠಪಟ್ಟಣವನ್ನು ಕೆಲವು ನಾಲ ಮಾತ್ರ ಹೆನಲಿಸಿದ್ದಾನೆ. ಜೊಂಟಿನರು ಮಾಹಿತಿಯನ್ನು ಹಾಡುತ್ತಾ ಇಲ್ಲ ತಯಾರಿಸಿದರು

ಅದು ಕ್ರಿಸ್ತನು ಇರುವಲ್ಲಿಗೆ ನಡೆಸಿತು (2:1). ಯೀರಳನಲೇಬಿನವರು ಅಡಬಿಯಲ್ಲ ನ್ಯಾಷನ್‌ಕಾದ ಯೋಹಾನನ್ಸು ನೋಡಲು ಹೋದರು (3:5) ಮತ್ತು ತರುವಾಯ, ಅವರು ಗಣಾಯದಲ್ಲ ಯೀನುವನನ್ನು ನೋಡಲು ಹೋದರು (4:25). ಯೀಹಾದ್ಯ ನಾಯಕರು ಯೀರಳನಲೇಬಿನಿಂದ ಅತನನ್ನು ಅಪಬ್ರೂತಿಗೊಳಿಸಲು ಹೋಗಿದ್ದರು (15:1, 2). ವಿನೇ ಅದರೂ, ಯೀನು ಇದಕ್ಕಿಂತ ಚೊಡಲು ಈ ಹಟ್ಟಣಕ್ಕೆ ಬೇಟ ಕೊಟ್ಟಿದ್ದನು ಎನ್ನುವ ಬಿಂತ ಮತ್ತಾಯನು ನೂಡಿಸಿರುವದಿಲ್ಲ, (ಇದಕ್ಕೆ ಬೇಟ ಕೊಟ್ಟಿರುವ ಬಿಂತ ತಿಂತಿಲು ಯೋಹಾನ ಸುವಾರ್ತೆಯನ್ನು ನೋಡಬೇಕು.) ಆದಾಗ್ಯ, ಯೀನು ತನ್ನ ಶ್ರಮ ಮರಣದ ಕುಲತ ಪ್ರವಾದನೆಯಲ್ಲ ಯೀರಳನಲೇಬಿನ ಬಿಂತ ವನನ್ನು ತಿಂತಿದ್ದಾನೆ (16:21; 20:17, 18). ಹಲಿಶುದ್ದ ಹಟ್ಟಣಕ್ಕೆ ಅತನು ಬಾರುವದು ತನ್ನ ಸ್ವರ್ಗತ ಪ್ರವಾದನೆ ನೆರವೆಲಸಿದವನಾಗಿದ್ದಾನೆ.

ಅವರು ಬೆಧಾನ್ಯವನನ್ನು ಜಟ್ಟೆ ಯೀನು ಮತ್ತು ಅತನ ನಂಗಡಿಗರು ಬೆಳ್ತೆಗೆ ಬಂದರು ಈ ಹೆನಲನ ಅಥವ “ಹಣ್ಣಾಗದಿರುವ ಅಂಜಿಂದ ಮನೆ” ಇದರ ನಿದಿಷ್ಟವಾದ ಸ್ಥಳ ಗೊತ್ತಿರುವದಿಲ್ಲ, ಇದು ಬಹುಶಃ ಬೆಧಾನ್ಯ ಮತ್ತು ಯೀರಳನಲೇಬಿನ ಮಧ್ಯದಲ್ಲ ಇರಬಹುದು.

ಬೆಳ್ತೆಯ ಮರಗಳ ಗುಢೆ ಎನ್ನುವ ಹೆನರು ಕೊಟ್ಟಿರುವ ಕಾರಣ ಅದರ ಒಂದೆಂದು ಶಿಲರದ ಎತ್ತರ ನಂಬುದ್ದ ಮಟ್ಟದಿಂದ 2,600 ಅಡಿಯಷ್ಟು ಎತ್ತರವಾಗಿರುತ್ತದೆ (ಅತಿ ಎತ್ತರದ ಸ್ಥಳ), ಕೆಲವು ಶಿಲರಗಳ ಯೀರಳನಲೇಬಿನ ಪೂರ್ವಕ್ಕಿರುವ ಬೆಂಧುದ ದೇವಾಲಯಕ್ಕಿಂತಲೂ 250 ಅಡಿಗಳಷ್ಟು ಎತ್ತರದಲ್ಲ ಇರುತ್ತದೆ. ಈ ಬೆಂಧುದ ಪುದಿಯು, ಒಬ್ಬರು ಮೌದಲನೆ ನಾಲ್ಕಿ ಇದರ ದಳನ ನೋಡುವಾಗ ಹಟ್ಟಣದ ವೈಭವವನ್ನು ನಂತೋಳಿಸಿನವರು (ಲಾಕ 19:41). ಈ ಬೆಂಧುವು ಉತ್ತರದಿಂದ ದಕ್ಷಿಣ ಭಾಗಕ್ಕೆ ನುಮಾಯ 2 ಮೈಲುಗಳಷ್ಟು ವಿಸ್ತುಲಿಸಿದೆ, ನಾಲ್ಕು ಶಿಲರಗಳು ಅಲ್ಲವೇ, ಅವುಗಳನ್ನು ಕ್ರೇಮ್ ಆರೋಹಣ, ಪ್ರವಾದಿಗಳ ಬೆಂಧು, ಮತ್ತು ಅಪಮಾನದ ಬೆಂಧು ಎನ್ನುವ ಹೆನರುಗಳಿಂದ ಕರೆಯುತ್ತಾರೆ. ಎರಡು ಮತ್ತು ಮೂರನೆಯ ಶಿಲರಗಳು, ಇವುಗಳ ಅಳವಿಲ್ಲದೆ ಕುಳ್ಳಗೆ ಇರುವದಲಿಂದ ಅವುಗಳ ಬೆಂಧಣ್ಣಿವೆ, ಕೆಲವು ನಾಲ್ಕಿ ಕೂಡಿಕೊಳ್ಳುತ್ತದೆ ಮತ್ತು “ಶುದ್ಧ ಜಿವವೃಕ್ಷದ ಬೆಂಧು” ಎಂದು ಕರೆಯುವರು.<sup>6</sup> ಯೀರಳನಲೇಬಿ ಮತ್ತು ಬೆಧಾನ್ಯ ಮಧ್ಯದಲ್ಲಿರುವ ಈ ರಸ್ತೆ ಈ ಶಿಲರಗಳ ಮಧ್ಯದಲ್ಲ ಕೇಂದ್ರ ಜಿಂದು ಅಳ್ಳಿಯಾಗಿ ಕಾಣಿಸುತ್ತದೆ.

**ವರ್ಜನ 2.** ಆ ಗುಂಪು ಬೆಳ್ತೆಗೆ ನಬುಳಿಸುತ್ತಿದ್ದಂತೆಯೇ, ಆ ನೇರವೆಯ ನಿಖಿತ್ವಪಾಗಿ ತನ್ನ ಒಬ್ಬರು ಶಿಷ್ಯರನ್ನು ಕರೆದು, ನಿಮ್ಮೊಂದಿಗಿರುವ ಹಣ್ಣಿಗೆ ಹೋಗಿಲ ಎಂದು ಹೇಳಿದನು. ಈ ಅಪ್ಪಣಿಯ ಮಾತನ್ನು ಈ ಲೀಲಿಯಾಗಿಯಾ ನಹ ಅನುವಾದಿಸಬಹುದು “ನಿಮ್ಮ ಮುಂದೆ ಇರುವ ಹಣ್ಣಿಗೆ ಹೋಗಿಲ” (NRSV; JNT). ಅದು ನಿದಿಷ್ಟವಾಗಿ ಆ ಹಣ್ಣ ಬೆಳ್ತೆಗೆ ಇದೆಯೋ ಅಥವಾ ಇನ್ನೊಂದು ಉದಾಹರಿಸಿದೆಯೋ ಇದೆಯೋ ತಿಂಡಿರುವದಿಲ್ಲ.

ಯೀನು ಅವಲಿಗೆ ಹೋದ ಕೂಡಲೇ ಅಲ್ಲ ಕ್ಷಣಿಯಾಗಿ ಅದರ ಕೂಡ ಇರುವ ಮಲಿಯನ್ನು ಕಾಣುವಿಲ್ಲ; ಅವುಗಳನ್ನು ಜಿಜ್ಞಾಸು ನ್ನು ಹತ್ತಿರಕ್ಕೆ ಹಿಡುಕೊಂಡು ಬಿನ್ನಲ ಎಂದು ಹೇಳಿದನು. ಮಾರ್ಕ ಮತ್ತು ಲಾಕ ಇವರು ಕೇವಲ “ಕರ್ತೆ ಮಲ” ಎಂದು ಹೇಳಿದ್ದಾರೆ (ಮಾರ್ಕ 11:2; ಲಾಕ 19:30). ಈ ಒಂದು ಲೋಹ ಇರುವದರಲ್ಲ ಯಾವುದೇ ನಂತರ ಬಿಲ್ಲ ಯಾಕೆಂದರೆ ಕರ್ತೆಮಲ ಅದು ಯೀನು ಹಟ್ಟಣದಲ್ಲ ಅದರ ಮೇಲೆ ಕುಣಿತಕೊಂಡೆ ಹೋಗಿದ್ದನು. ಇದಕ್ಕಿಂತಲೂ ಮೌದಲ ಯಾರು ಈ ಕರ್ತೆಮಲಯನ್ನು ಹತ್ತಿರುವದಿಲ್ಲ ಎಂದು ಅವರು ಹೇಳಿದರು (ಮಾರ್ಕ 11:2; ಲಾಕ 19:30). ಬಹಳ ಶಭ್ದದ ಮಧ್ಯದಲ್ಲ ನಮಾಧಾನವಾಗಿ ಮುಂದೆ ಹೋಗಲು ಅದರ ತಾಯಿಯನ್ನು ಅಲ್ಲ ಇರುವಂತೆ ಮಾಡಿದರು.

**ವರ್ಜನ 3.** ಯೀನು ಈ ಒಬ್ಬರು ಶಿಷ್ಯರಿಗೆ ಯಾರಾದರು ತತ್ವ ಮಾಡಿದರೆ ಏನು ಹೇಳಬೇಕೆಂದು ನಲಹ ಕೊಟ್ಟನು. ಇದೆಲ್ಲದರ ನಂತರ, ಒಬ್ಬ ಅಪಳಿಜಿತನು ಒಂದು ಹಣ್ಣಯನ್ನು ತ್ವರಿತವಾಗಿ ಯಾವುದೇ ಲೀಲಿಯಾಗಿ ನಂಧಿಸಿದೆ ಯಾರದ್ದೀರೆ ಒಂದು ಕರ್ತೆಯನ್ನು ಹಿಡಿದು

ಕೊಂಡು ಬರುವದು ಅನಹಜವಾದ ಕಾರ್ಯವಾಗಿದೆ.<sup>7</sup> ಆ ಶಿಷ್ಟಲಿಗೆ, ಇವು ನ್ಯಾಖಿಯವರಿಗೆ ಬೇಕಾಗಿವೆ ಅನ್ನಿಲಿ ಎಂದು ಹೇಳಬೇಕೆಂದು ಅವಲಿಗೆ ಹೇಳಲಾಗಿತ್ತು, ಅದರ ಯಜಮಾನರು ಯಾಕೆ ಅಪ್ಪು ಸುಲಭವಾಗಿ ಹೂಡಿಗಳನ್ನು ಜಿಟ್ಟುಕೊಳ್ಳಬು ಎನ್ನುವದು ಬಿವಲನಾಲ್ಲ. ಅವರು ಬಹುಶಃ ಯೀಂನುವನ್ನು ತಿಳಿದಿರಬೇಕು ಮತ್ತು ಅತನ ಶಿಷ್ಟರಾಗಿ ಇದಿರಬಹುದು - “ನ್ಯಾಖೀ” ಎಂದು ನೂಡಿಸಿರುವದಲಿಂದ ಈ ಬಿಷಯವು ತಿಳಿದುಬರುತ್ತದೆ. ಈ ಹೂಡಿಗಳನ್ನು ಉಪಯೋಗಿಸಲು ಇವುಗಳನ್ನು ಸಮಯಕ್ಕಿಂತ ಮುಂಜೆ ಅವುಗಳ ಸಿದ್ಧತೆ ಮಾಡಲು ತ್ವರ್ತನು ಇಜ್ಞಾಯಿತ್ತಾಗಿದ್ದನು. Leon Morris ರವರು ಅಲೋಚಿಸಿ ಹೇಳಿದ್ದೇನೆಂದರೆ ಯೀಂನು ಹೇಳುವದು “ಮೊದಲೆ ಸಿದ್ಧಮಾಡುವ ಸಂಜ್ಞೆ” ಆಗಿರಬಹುದು.<sup>8</sup>

**ಪಂಥ 4.** ನಹಜವಾಗಿ ಯೀಂನು ಯೆರಣನಲೇಮನ್ನು ಪ್ರವೇಶಿಸುವ ಷಟನೆ ನೂಡಿಸುವ ಅಂಶಗಳು ಸುತ್ತುವಲಿದಿವೆ. ಯೆಹೋದ್ಯರು ನಾಮಾನ್ಯವಾಗಿ ಕತ್ತೆಯನ್ನು ಘನತೆಯಾಂದಿಗೆ ಅವರು ಉಪಯೋಗಿಸುವದರಲ್ಲಿ ತೊಡಗಿಸಿಕೊಂಡಿದ್ದರು. ಅವರು ರಾಜರು ಮತ್ತು ವಿಜಯಾಲಾಗಳು ಕತ್ತೆ ಅಥವಾ ಹೆನರಗತ್ತೆ ಮೇಲೆ ನವಾರಿ ಮಾಡುತ್ತಿದ್ದರು (ಮಾರ್ಕ 11:2; ಲಾಕ 19:30). ಕತ್ತೆ ನವಾರಿ ಮಾಡುವದು, ಶುದ್ಧರೆ ನವಾರಿ ಮಾಡುವದಕ್ಕೆ ಬಿರುದ್ದಾಗಿತ್ತು, ಅದು ರಾಜನು ಸಮಾಧಾನದಲ್ಲಿ ಬರುತ್ತಿದ್ದಾನೆ ಎನ್ನುವದನ್ನು ಸಹ ನೂಡಿಸುತ್ತದೆ (ನೋಡಿಲಿ ನ್ಯಾಯಿನ್ನಾಗಿತ್ತರು 5:10; 1 ಅರನುಗಳ 1:3). ಯೀಂನು ಯೆರಣನಲೇಮನ್ನು ಆ ಲೀತಿಯಾಗಿ ಪ್ರವೇಶ ಮಾಡಿರುವದು ಸ್ವಷ್ಟವಾದ ಕಾರಣ ಅಲ್ಲಿರುವ ಜನರಿಗೆ ಪ್ರಭಾವ ಜಿರುವದಕ್ಕಾಗಿ, ಮತ್ತು ಅತನ ಅಜ್ಞೀಕ ರಾಜ್ಯದ ಸ್ವರೂಪದ ಮುಂದಿನ ಸಂಗತಿಗಳನ್ನು ತಿಳಿಸಬೇಕಾಗಿತ್ತು, ಯೀಂನು ನಿಷ್ಠೆಯಾಗಿ “ಸಮಾಧಾನದ ಅರಹನಾಗಿ” ಬಂದನು (ಯಾಹಾಯ 9:6).

ನಘುತೆಯಿಂದ ಯೀಂನು ರಾಜನು ಯೆರಣನಲೇಮನ್ನು ಪ್ರವೇಶಿಸುವಾಗ, ಕತ್ತೆಯ ಮೇಲೆ ನವಾರಿ ಮಾಡುವದಲಿಂದ ಅತನು ಹಳೆ ಒಡಂಬಡಿಕೆಯ ಪ್ರವಾದನೆಯನ್ನು ನೆರವೇಳ ಸಿದ್ದಾನೆ. ಈ ನತ್ಯವನ್ನು ಮತ್ತೊಯಿನಲ್ಲ ನಾಮಾನ್ಯವಾದ ಬಂದು ನ್ಯಾನದೊಂದಿಗೆ ಒತ್ತಿ ಹೇಳಲಾಗಿದೆ: ಒಬ್ಬ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇಳುವಂತೆ ಇದು ಅಯಿತು (ನೋಡಿಲಿ 1:22; 2:15, 17, 23; 4:14; 8:17; 12:17; 13:35; 26:56; 27:9). “ಪ್ರವಾದಿ” ಎಂಬುದು ಇಲ್ಲ ಗುರುತಿಸಿರುವದಿಲ್ಲ. ಆದಾಗ್ಯ, ಕೆಲವು ಹೂಡಿನ ನಾಕ್ಷೀಗಳು “ಜೀಕರ್ಯ” ಇರಬಹುದೆಂದು, ಇನ್ನಿತರು “ಯಾಹಾಯ” ನೆಂದು ಹೇಳುವರು.<sup>9</sup>

**ಪಂಥ 5.** ಇಲ್ಲ ನಂಯೋಜನೋಂಡಿರುವ ವಾರ್ಕ್ ಯಾಹಾಯ 62:11 ಮತ್ತು ಜೀಕರ್ಯ 9:9:

ಜೀಯೋನ್ ನಗಲಿಗೆ -

ನೋಡು, ನಿನ್ನ ಅರನು ನಿನ್ನ ಬಳಗೆ ಬರುತ್ತಾನೆ;

ಅತನು ಶಾಂತಗುಣಪ್ರಾಣವಾಗಿಯೂ

ಕತ್ತೆಯನ್ನು ಹೊಡು ಹೂಡಿದ ಕತ್ತೆಮಲಯನ್ನು

ಹತ್ತಿದವನಾಗಿಯೂ ಬರುತ್ತಾನೆಂದು ಹೇಳಿ ಎಂಬದು.

ಒಂದೇ ಅಂಶಗಳುಳ್ಳ ಏರಡು ಪ್ರವಾದನೆಗಳನ್ನು ತೆಗೆದುಹೊಂಡು ಅವುಗಳನ್ನು ಸಂಯೋಜಿಸುವದು ಯೆಹೋದ್ಯಲಿಗೆ ನಾಮಾನ್ಯವಾದ ಅಭಾಗನವಾಗಿತ್ತು.<sup>10</sup> “ಜೀಯೋನೆಂಬಾಕೆಗೆ ಹೇಳಿ” ಎಂಬುದು ಯಾಹಾಯ 62:11ರಿಂದ ಬಂದಿರುತ್ತದೆ. ಅದಕ್ಕೆ ಸಮನಾಧ್ರ ಶಿಳ್ಳಿಗಳು ಜೀಕರ್ಯ 9:9ರಲ್ಲಿ ಕಾಣುತ್ತೇವೆ. ಇದರಲ್ಲ, “ಜೀಯೋನ್ ನಗಲಯೇ, ಬಹು ಸಂತೋಷ ಹಾಗು ಪಂಥ!” ಎಂದು ಹೂರಂಭವಾಗುತ್ತದೆ. ರಾಜನು ಬರುವದಕ್ಕೆ ಸಂಬಂಧಿಸಿದ ವಾರ್ಕ್ಭಾಗವನ್ನು ಈ ಅಂತಿಮ ಪ್ರವಾದನೆಯಿಂದ ತೆಗೆದುಹೊಳ್ಳಲಾಗಿದೆ.

“ಜೀಯೋನ್ ನಗಲಯೇ” ಎಂದು ಹೇಳಿರುವದು ಹಳೆ ಒಡಂಬಡಿಕೆಯಲ್ಲ ಅನೇಕ

నాలి యీరూనలేమన్ను నూజిసలు తెజసలాగిదే (కీర్తన నే 9:14; యీశాయ 37:22; యీరేబియా 4:31; ప్రలాభగటు 1:6). ఆ హష్టణద సివాసిగళన్ను నిక ఇదు నూజిసుత్తదే. మాల సివాసిగళాద యీబుసియరున్న జియోఎన నూజిసుత్తదే ఇపరస్సు దాఖిద నుగరచేందు కరెయల్పుణ్ణతు” (2 నముచేల 5:7). ఈ స్తాళపు ఆతన అరపునేయ జాగ్రథాగితు (2 నముచేల 5:11). దాఖిదను దేపర మంజూషవన్ను యీరూనలేబుగె తెగెదుకొండు బందాగ అదన్ను ఈ స్తాళదల్లే ఇష్టను (2 నముచేల 6:12). నంతర, సోలోచోఎనను దాఖిద నుగరద లుత్తర భాగదల్ల దేవాలయ తణ్ణసిద తరువాయ, మంజూషవన్ను అల్లగె తెగెదుకొండు బరలాయతు (అరసుగటు 8:1). “జియోఎనో” ఎన్నువ కేసరు ఆ దేవస్త్థానద గిలయోందిగె సంబంధ పడేదుకొండిదే (కీర్తన నే 74:2). ఈ హదచన్ను అంతిమవాగి నంపూణ హష్టణక్క కరెయలు ఉపయోగిసలాగిదే (కీర్తన నే 48).

జీకయి 9:9ర ప్రవాదనేయి యావ రాజను యీరూనలేబుగె బరుత్తునేందు మోదలే హేఇలాగిత్తు. ఆ రాజను “నజ్జనను” (*praus*) అథవా “నముకేయిళ్లవను” అగిద్దను ఎందు పణేనలాగిదే (సోఇల 5:5; 11:29ర మేలన వ్యాఖ్యాన). ఆతన సముదానకరచాద ప్రవేశ ఇస్తువాద లింయిల్ల ఇదు అదు రథక్కు యుద్ధకుచురేగూ, మత్తు యుద్ధద చనస్సు ఇస్తువాగిదే (జీకయి 9:10). ఆదాగ్య మత్తువాయ నువాకేయిల్ల జడలాగిదే. ప్రవాదనేయు ఆతనన్ను “సిఱిపంతను మత్తు రక్షణేయోందిగె ఆతను బందిద్దును” ఎందు పణేనలాగిదే.

**పజ్సన 6.** ఆదాగ్య అవరు యీఎను మహిమే హోందువ తనక ఈ బిషయిగళ కులిత తాక్షయి 9 అధికమాడికొళ్లాల్ల (యోహాన 12:16), ఆగ ఇఖ్వరు ఆగ తిష్యురు హోఎరి యీఎను తమగే అష్టకే కొట్టంతెయీఎ మాకిదయ. అవరు జబ్బుత్తిరువాగ “అల్ల సింతిద్దపరల్ల కేలవరింద” త్వారంభద ఒందు తడెయన్ను ఎదులిసిదయ (మాకం 11:5), అల్లరువ వ్యక్తియు కత్తెయు “యజమానసెందు” కేలవరు గురుతిసిద్దారే అదన్ను లూక 19:33రల్ల నేలఁడుతేచే. అదర యజమానసిగె తిష్యురు “ఇదు న్నామీ యవలిగ బేసాగిద” ఎందు హేఇలువాగ (21:3), అవరు తిష్యులగె తెగెదు కొండు హోఎగోడిసిదయ (మాకం 11:6; లూక 19:34).

**పజ్సన 7.** తిష్యురు కత్తెయన్ను అదర మలయన్ను యీఎనుబిన బజిగె తందరు. హేబ్బు కత్తెయన్ను తన్న మలయింద బేంపడినుచదు ఒందు పడ్డతియాగిరాల్ల. <sup>11</sup> అవరు అదక్కే అల్లయిచేగే తడెయన్ను కాశిరాల్ల, తిష్యురు అపుగోళ మేలి తమ్ము బిట్టోగళన్ను కాశిదయ. గ్రీకో శబ్ద (*himation*), నామాన్యవాగి “బట్టిగళన్ను” బమువజనదల్ల ఉపయోగిసినుత్తారే. ఏనేఇ అదరూ, ఆ హదచన్ను కేలపు నాలి “మేలంగి” యన్ను నూజిసుత్తదే. స్తుష్టవాగి, తిష్యురు కత్తెయన్ను మత్తు అదర తాయయన్ను కమ్ము హోర అంగిగళింద ముజ్జిదయ.

ఆదాద నంతర, యీఎను కత్తె మలయ మేలే కుజతుకొండను. గ్రీకో మాల పర్యాదల్ల స్తుష్టవాగి యీఎను “అపుగళ” మేలే కుజతుకొండను ఎందు హేఇలాగిదే. ఈ బిపరణేయ అధిక ఆతను తన్న కాలుగళన్ను ఎరడు కత్తెగళ మేలే జాజిదనోఇ? కేలవరు కాగేయీ యోజిసువరు. అవరు మత్తువాయను జీకయి 9:9న్ను బిపలసి హేజిద్దానేందు నిలిచ్చినుత్తారే. “ఆతను కత్తెయన్ను, మత్తు అదర మలయన్ను కత్తెదవనాగి బరుత్తునేందు” హేఇద్దానే. ఈ లింపియాగి హేఇరువదలింద,

మాత్రాయను యీఎను సంపూర్ణం చాగి త్రవాదనేయన్న నేరచేలిసిద్దానే ఎందు హేఖువ శ్రయశ్శ తోలిసిద్దానే. ఏనే ఆదరూ, అంధక బివరణీయ అనగగ్త్వచారిదే. అల్లయి భాషయ అధిక యీఎను ఎరడు శ్రాంగిగి మేలి త్రయాణమాడిదను ఎందు హేఖువదు బేటాగిరలల్ల, ఆంచను కట్టేయ మరియ మేలి త్రశతుచేలండిరుత్తానే ఆదర బలగడే భాగదల్ల కట్టేయ ఇద్దిరుత్తదే.<sup>12</sup> ఎరడూ స్వరూప మత్త అభ్యాసచాగి హేఖువదే నేందరే యీఎను కేవల కట్టేమరియ మేలి త్రయాణసిదను.

### స్వాగత (21:8-11)

<sup>8</sup>ఆగ జనర గుంహినల్ల బహక మంది తమ్మి బట్టిగిగిన్న దాలయల్ల హాసిదరు: బీలే కేలవరు మరగింద జిగుయగిశన్న కొఱయదు దాలయల్ల హరచుత్తిద్దరు. <sup>9</sup>ఆతన కిందియు ముందియు గుంహాగి హోగుత్తిద్ద జనరు

దాబిదన కుమారసిగే జయ!

కండన కేనలనల్ల బయవచలగే ఆధిషాద!

మేలణ లోకిగిశల్ల జయ!

<sup>10</sup>ఎందు అభ్యాసిసిదరు. ఆంచను యీరానలేమున్న నేలరలు తప్పణచేల్లు గద్దలవాగి కండను యాదు? అందరు. "అదక్కే ఆ జనర గుంహినపరు - కండను ఆ త్రవాది, గాలాయద నజరీతిన యీఎను అందరు.

**పజెన 8.** జనర గుంపు యీఎనువన్న బేధాన్యదింద హింబాఅసికోండు బందరు అథవా ఎళ్ళి మరద గుడ్డద మేలి కాయుత్తూ ఇద్దరు కేలవరు ఆతనన్న బేణ యాగలు యీరానలేబిసింద బందరు. మత్త ఇన్ను ఇతరే జనరు పస్త కబ్బద పవిత్రయాత్రగాగి పట్టణవన్న త్రచేలిసిదరు. ఇన్ను కేలవరు గాలాయదింద బందిద్దరు. యీఎను జనర మధ్యరల్ల కట్టేయ మరియ మేలి త్రయాణ మాడుత్తిరువాగ, ఆంచన్న ఆరాధిసువచపరు ఆంచను హోగువ దాలయల్ల తమ్మి బట్టిగిశన్న హాసిదరు. 7నే వజన హేఖువంంచే, "మేలంగిగభు" ఎందు హేఖువ పదపు "కుంజిగే" నూజినలాగిదే (NIV; NRSV), అదు అపర హోరగిన పస్తగభు ఆగిద్దపు. ఒబ్బును తస్త పస్తవన్న తెగేదు అపరు హోగువ రస్తేయల్ల హాకుపదన్న ఆ వృక్షియ అధికారక్కే గారపవన్న ఒప్పిసువ శ్రూజిన హద్దుతియాగిదే ఎంబుదన్న తోలినుత్తదే (2 అరసుగభు 9:13), "నాను నస్తన్న నిమ్మ క్షేరే ఒప్పిసువేను" ఎందు హేఖువండద్దాగిదే.

ఆగ జనర గుంహినల్ల బహక మంది తమ్మి బట్టిగిశన్న దాలయల్ల హాసిదరు బీలే కేలవరు మరగింద జిగుయగిశన్న కొఱయదు దాలయల్ల హరచుత్తిద్దరు. మాకం 11:8 "తోటగిగింద జిగుయగిశన్న కొఱయదు తందు హాసిదరు" ఎందు హేఖుత్తానే, యోహాన 12:13 "బజూర మరద గలగిశన్న" తందు హాకిదరు ఎందు హేఖుత్తానే. బజూర మరపు లిలుద్ద భపనిగిశన్న నూజిసుత్తదే. బజూర మరద గలగిశన్న గుడారగి కబ్బదల్ల లుహయోగినలు ధమోణపదేళ కాండదల్ల ఆళ్ళ మాడలాగిదే (యాజిక్కాండ 23:40, 42; నోఇల నేకబుయ 8:15). బజూర మరగభు సోలొమోనన దేబాలయదల్ల కండుబరుత్తదే (అరసుగభు 6:29, 32, 35) మత్త హేన దేచాలయద యీకేళ్ళేలన దశనపవన్న త్రపిసిధిసుత్తదే (యీకేళ్ళేల 40:16-37; 41:18-20, 25, 26). బజూర మరగింద హిందిన కాలద యీమాద్య మందిరగిశన్న శృంగలినుత్తిద్దరు, కహేనాంబినల్ల ఒందు సంగ్రహమాడి ఇష్టియవదు

ಇದರಲ್ಲಿ ಒಳಗೊಂಡಿದೆ. ಹರಲೋಕ ದರ್ಶನವರಲ್ಲಿ, ಇಂತಹ ಪತ್ನಿಗಳಿಳಿ ನಿಲುವಂಗಿಗಳನ್ನು ತೊಣ್ಣುಕೊಂಡ ಮಹಾ ಸಮಾಹಾರ ಅವರ ಕೈಯಲ್ಲಿ ಬಜ್ಜಾರದ ಗಲಗಳನ್ನು ಹಿಡಿದುಕೊಂಡು ದೇವರ ಸಿಂಹಾಸನದ ಮುಂದೆ ನಿಂತಿರುವ ದರ್ಶನ ಯೋಹಾನನು ಕಂಡನು (ಹೃತಕರ್ತೆ 7:9).

ಬಜ್ಜಾರ ಮರವು ರಾಷ್ಟ್ರೀಯತೆಯನ್ನು ನೂಡಿಸುವ ಜಿತ್ತೆಯಾಗಿದೆ. ಬಜ್ಜಾರದ ಎಲೆಗಳ ಮತ್ತು ಕೊಂಬೆಗಳ ಜಿತ್ತೆಗಳನ್ನು ಯೆಹೂದ್ಯರ ನಾಣ್ಯಗಳ ಮೇಲೆ ಹಳೆ ಮತ್ತು ಹೊನ ಒಡಂಬಡಿಕೆಗಳ ಮತ್ತು ಕಾಲದಲ್ಲಿ ಮತ್ತು ಹೊನ ಒಡಂಬಡಿಕೆಯ ಕಾಲದಲ್ಲಿ ಜಿತ್ತಿನಲಾಗಿತ್ತು Maccabees ಕಾಲದಲ್ಲಿ, ಬಜ್ಜಾರದ ಕೊಂಬೆಗಳನ್ನು ಯೆಹೂದ್ಯರು ತಮ್ಮ ವೈಲಿಗಳನ್ನು ನೋಡಿಸಿದ ನಂತರ ಜಯೋತ್ಸವವನ್ನು ಆಚರಿಸಲು ಉಪಯೋಗಿಸುತ್ತಿದ್ದರು.<sup>13</sup> ಯೇಸುವಿಗೆ ಇರುವ ಆಲೋಚನೆ ಮತ್ತು ಜನನಸಮಾಹಾರ ಇಲ್ಲಿ ನೋಡುವದರ ವ್ಯಾತ್ಯಾಸವನ್ನು ನೋಡುವ ಬಹುದಾಗಿದೆ. ಕತ್ತೆಯ ಮೇಲೆ ನಂಬಾಲ ಮಾಡುವದಲಿಂದ, ಯೇಸು ಆತನು ಒಂದು ಜಳುವಳಿಯನ್ನು ಮಾಡುತ್ತಾನೆಯಾಗಿ ಅನೇಕರು ಅಲ್ಲಿದೆನ್ನು ಅಭಿಪ್ರಾಯ ಆತನು ಹೊಂದಿದ್ದಾನೆ: ಜನರು ಬಜ್ಜಾರ ಗಲಗಳನ್ನು ಉಪಯೋಗಿಸುವದು, Maccabean ಬಿಜಯೋತ್ಸವದ ನೂಜನೆ, ಇದೆಲ್ಲವನ್ನು ನೋಡುವಾಗ ಅವರು ಆತನನ್ನು ಒಬ್ಬ ಜಳುವಳಿಯನ್ನು ಎಜ್ಜಿಸುವ ಮೇಸ್ಟ್ರಿಯನೆಂಬ ಅಭಿಪ್ರಾಯ ಹೊಂದಿದ್ದರು.<sup>14</sup>

**ಪಜನ 9.** ಜನ ಸಮಾಹಾರ ಯೇಸುವನ್ನು ಸುತ್ತುವಲಿದರು, ರಾಜ್ಯೇಭವದಂತೆ ಅ ಮೆರವಣಿಗೆ ನಡೆಯಲ್ಲಿ ಇತ್ತು: ಕೆಲವರು ಆತನ ಮುಂದೆಯೂ ಹೊಳದರು, ಇನ್ನು ಕೆಲವರು ಆತನ ಹಿಂದಿಯೂ ಹೊಳದರು. ಈ ಸಮಯದಲ್ಲಿ ಅವರು ಕೀರ್ತನೆ 118ರಲ್ಲಿರುವ ಶಭ್ಯಗಳಿಂದ ಕೂಗುತ್ತಿದ್ದರು. ಈ ಕೀರ್ತನೆ, ಹೆಲೀಲ್ ಕೀರ್ತನೆಗಳಲ್ಲಿ ಒಂದಾಗಿದೆ (113-118). ಈ ಕೀರ್ತನೆಗಳನ್ನು ಹನ್ತ ಹಬ್ಬಿದ ಸಮಯಗಳಲ್ಲಿ ಹಾಡಾಲಾಗಿತ್ತು, ಇನ್ನಾಯೆಲರನ್ನು ಬಿಗಂತ್ರು ಬಂದನದಿಂದ ದೇವರು ಬಿಂದಿಯನ್ನೇಗೆಂಬಿಂದ ಕೂಗುತ್ತಿದ್ದರು. ಈ ಕೀರ್ತನೆಯೊಂದಿಗೆ ಉತ್ಸಾಹವನ್ನು ಆಚರಿಸುತ್ತಿದ್ದರು. ಇದು ಪ್ರತ್ಯೇಕವಾಗಿ ಮೇಸ್ಟ್ರಿಯನಿಗೆ ನಂಬಂಧಿಸಿದ್ದಾಗಿದೆ ಮತ್ತು ಅನೇಕ ಬಾಲ ಈ ಕೀರ್ತನೆಯನ್ನು ಹೊನ ಒಡಂಬಡಿಕೆಯಲ್ಲಿ ಉಲ್ಲೇಖನಲಾಗಿದೆ. ಬಿಂದಿಯಾಗಿ ಇದರ “ಮುಖ್ಯವಾದ ಮೂಲಗಳನ್ನು” ಕಲ್ಪನೆಯಾಗಿದೆ (21:42; ಮಾರ್ಕ 12:10, 11; ಲಕ್ಷ 20:17; ಅಪ್ಪೋನ್ತುಲರ ಕೃತ್ಯಾಗಳ 4:11; 1 ಹೆಚ್ 2:7).

ಜಯ (Hosanna) ಎನ್ನುವ ಹಡವು ಇಜಿಯಾ ಭಾಷೆಯಾಗಿದ್ದು ಅದನ್ನು ಗ್ರೀಕ್ ಭಾಷೆಗೆ ಅನುವಾದಿಸಿ ಹಿಂಗೆ ಹೇಳಲಾಗುತ್ತದೆ. ಅದರ ಸ್ಥಾಪನೆಯ ಅಥವ “ಕರೆ ರಾಜ್ಯಿನು” ಅಥವಾ “ನಾವು ಶ್ರಾಂಕನ್ತೆ ರಾಜ್ಯಿನು.” ಅದು ಸ್ತೋತ್ರ ಹೇಳುವದಕ್ಕಾಗಿ ಉಪಯೋಗಿಸಲಾಗಿದೆ. ಈ ಪರ್ಯಾಯದಲ್ಲಿ ಇದನ್ನು ಕೀರ್ತನೆ 118:25ಲಿಂದ ತೆಗೆದುಕೊಳ್ಳಲಾಗಿದೆ: “ಯೆಹೋವನೆಂಬೇ, ದಯಿಬಿಷ್ಟ ನಾಪಲ್ಯುಹೆಡು” (ಹಿತಿ ಹೇಳಿರುವದು ಕೂಡಿದೆ). ಜನನಸಮಾಹಾರ ಅವರ ಸ್ತೋತ್ರವನ್ನು ದಾಖಿಲದ ಕುಮಾರನಿಗೆ ಸಲ್ಲಿಸುತ್ತಿದ್ದಾರೆ. ಇದು, ನಾಮಾನ್ಯವಾಗಿ ಮೇಸ್ಟ್ರಿಯನೆಂಬ ಹೆಸರನ್ನು ತೆಗೆದುಕೊಳ್ಳಲಾಗಿ ಉಪಯೋಗಿಸಲಾಗಿದೆ (ಸೋಡಿಲ 1:1ರ ಮೇಲೆನ ವ್ಯಾಖ್ಯಾನ).

ಜನ ಸಮಾಹಾರ ನಹ ಕೀರ್ತನೆ 118:26ರಲ್ಲಿರುವ ಭಾಷೆಯ ಅಥವಾ ಸ್ತೋತ್ರ ಉಪಯೋಗಿಸಿದ್ದರೆ: ಕೀರ್ತನೆ ಹೆಸರನ್ನು ಬಿರುವರಿಗೆ ಅಶಿಷಾದ. ಯೆಹೂದ್ಯರ ನಂತಹದಾಯದಲ್ಲಿ, ಈ ಲಂತಿಯ ಕೂಗು ಹಬ್ಬಿದ ದಿನಗಳಲ್ಲಿ ಪಲಿಶುದ್ದ ವ್ಯಕ್ತಿಗಳನ್ನು ಬಿಕ್ತಿ ಪಟ್ಟಣದಲ್ಲಿ ಸ್ವೀಕರಿಸಲಾಗಿ ಸಮಯದಲ್ಲಿ ಉಪಯೋಗಿಸಲಾಗಿತ್ತದ್ದರು. ಏನೇ ಅದರಾ, ಈ ಒಂದು ಸ್ತೋತ್ರವೇಶದಲ್ಲಿ, ತನ್ನ ರಾಜ್ಯವನ್ನು ಶ್ರಾರಂಭ ಮಾಡುವ ರಾಜನನ್ನು ನಿರ್ಣಿಷ್ಟಿಸುತ್ತಿರುವದನ್ನು ಇದು ಗೌರವಿಸುತ್ತದೆ (ಯೋಹಾನ 12:13).<sup>15</sup> ಜನನಸಮಾಹಾರ ಸ್ವಷ್ಟವಾಗಿ ಆತನ ರಾಜ್ಯದ ಕುರಿತು ತಪ್ಪಾಗಿ

ಗ್ರಹಿಸಿಕೊಂಡು Hosanna ಎಂದು ಕೂಗುತ್ತಿದ್ದರು! ಮತ್ತು ಕೆಲವು ದಿನಗಳ ನಂತರ ಇದೇ ಜನರು “ಅತನನ್ನು ಶಿಲುಬೀಗೆ ಹಾಕಿಲಿ!” ಎಂದು ಕೂಗುತ್ತಿದ್ದರು (27:22). ಯಾಕೆ ಬದಲಾವಣೆ? ಮೈಸ್ಟ್ರಿಯನ ಕುಲಿತರವ ಅವರ ಜಿತಪ್ರ ಅವರಿಳ್ಳ ಬದಲಾಯಲು.

**ಪಜನ್ 10.** ಯೇಸು ಯೀರೂನಲೇಮನ್ನು ಸೇರಲು ಜನರು ಅತನನ್ನು ಮೈಸ್ಟ್ರಿಕೊಂಡರು ಮತ್ತು ಕೂಗಿಕೊಳ್ಳಿತ್ತಿದ್ದರು, ಹಷ್ಟಣವೆಲ್ಲ ಗದ್ದಲವಾಗಿತ್ತು<sup>16</sup> “ಕೋಲಾಹಲವಾಯಲು” ಎನ್ನುವದಕ್ಕೆರ್ರಿಕ್ ಶಬ್ದ *seis*ರ್ ಎಂಬುದಾಗಿ, ಇದಲಂದ ಆಂಗ್ಲ ಶಬ್ದ “seismic” (ಭೋಕೆಂಪಕ್ಕೆ ನಂಬಂಧಿಸಿದ ಶಬ್ದ) ತೆಗೆದುಕೊಳ್ಳಲಾಗಿದೆ. ಈ ಶಬ್ದವನ್ನು ಮತ್ತುಯ ಸುವಾರ್ತೆಯಲ್ಲಿ ಬೇರೆ ಎರಡು ನಂದಭರ್ಗಳಲ್ಲಿ ತೆಗೆದುಕೊಳ್ಳಲಾಗಿದೆ: ಯೇಸುವನ್ನು ಶಿಲುಬೀಗೆ ಹಾಕಿದಾಗ ಭಾಬಿಯು “ನಡುಗಿತು” (27:51) ಮತ್ತು ನಮಾಧಿ ಬಳಯಲ್ಲಿ ದೇವದೂತರ ಭಯದಿಂದ ನಮಾಧಿ ಕಾಯುವವರು “ನಡುಗಿದರು” (28:4). ಪಜನ್ 10ರಿಳ್ಳ *seis*ರ್ ಎನ್ನುವದನ್ನು “ಕದಲು” (KJV), “ಗಲಭೇ” (NRSV), “ಅತ್ಯಾಖಾಕದಿಂದ ತುಂಜದವರು” (NCV), ಮತ್ತು “ಕೋಲಾಹಲದಲ್ಲ ಎನೆಯಲಾಗಿತ್ತು” (TEV) ಎಂದು ಅನುವಾದಿಸಲಾಗಿದೆ.

ಹಷ್ಟಣದಳ್ಳಲುವ ಜನರು ಈತನು ಯಾರು? ಎಂದು ಕೇಳುತ್ತಿದ್ದರು. ಯೇಸು ತನ್ನ ಹೆಚ್ಚಿನ ನಮಯವನ್ನು ಗಾಲಾಯದಲ್ಲ ಕೆಳದರೂ ನಿಂತ, ಅತನು ಯೀರೂನಲೇಬಿಗೆ ಅಪರಿಜಿತನಾಗಿರಿಲ್ಲ. ಅತನು ತನ್ನ ನೇವೆಯ ಕಾಲದಲ್ಲ ಅನೇಕ ನಾಲ ಅಲ್ಲಿಗೆ ಬೇರಿ ಕೊಟ್ಟಿದ್ದನು ಎಂದು ಯೋಹಾನನ ಸುವಾರ್ತೆ ತ್ರಂತಿಸುತ್ತದೆ (ಯೋಹಾನ 2:13; 5:1; 7:10, 14; 10:22, 23; 18:20). ಯೀರೂನಲೇಬಿನಲ್ಲ ವಾನಸ್ಪಾದುವ ಯೆಹೂದ್ಯಲಿಂದ ಈ ಪ್ರಶ್ನೆ ಬಂದಿರಬಹುದು ಮತ್ತು ಆ ಲಿತಿಯ ಗೌರವದೂಂದಿಗೆ ಅತನು ಹಷ್ಟಣದಲ್ಲ ಪ್ರದೇಶಿನುವದನ್ನು ಅವರು ನೋಡಿ ಅತ್ಯಾಳ್ಯಾಯಗೊಂಡಿದ್ದರು ಅಥವಾ ಜನಸನಸ್ಪಾಹದ ಕಾರಣದಿಂದ ಅವರು ಅತನನ್ನು ನೋಡಲು ನಾಧ್ಯವಾಗಿರಿಲ್ಲ. ಇನ್ನೊಂದು ನಾಧ್ಯತೆ ಇರಬಹುದು ಅದೆನೆಂದರೆ ಹನ್ನ ಹಬ್ಬಕ್ಕಾಗಿ ಯೀರೂನಲೇಬಿಗೆ ಬಂದಿರುವ ಹೆಲೆಸ್ಪಿರ್ಕ್ ಯೆಹೂದ್ಯಲಿಂದ ಈ ಪ್ರಶ್ನೆ ಕೇಳಿರಬಹುದು. ಯೆಹೂದ್ಯರು ರೋಮನ್ಸುರ ಪ್ರಪಂಚದ ಎಲ್ಲಾ ಭಾಗಗಳಿಂದ ಹಬ್ಬಕ್ಕಾಗಿ ಬಂದಿದ್ದರು (ಅಂತೋನ್ತಲರ ಕೃತ್ಯಗಳ 2:5, 9-11), ಇಲ್ಲಿಗೆ ಯಾತ್ರಿಗಳಾಗಿ ಬಂದಂತಹ ಈ ಯೆಹೂದ್ಯರಿಳ್ಳ ಅತನ ಹೆಸರನ್ನು ನಿಂತ ಕೇಳಿದವರು ಇದ್ದಿರುವದಲಿಂದ ಈ ಪ್ರಶ್ನೆ ಕೇಳಿರಬಹುದು.

**ಪಜನ್ 11.** ಅಲ್ಲಿರುವ ಈತನು ಆ ತ್ರಂತಾದಿ, ಗಾಲಾಯದ ಸಜರೇತಿನ ಯೇಸು ಎಂದು ಉತ್ತರಿಸಿದರು. ಈ ಗುಂಪಿನಲ್ಲಿರುವ ಜನರು ಗಾಲಾಯದಿಂದ ಬಂದವರು, ಅವರು ಯೀರೂನಲೇಬಿನ ಹಬ್ಬಕ್ಕೆ ಬಂದಿದ್ದರು. ಅದರಿಳ್ಳ ಕೆಲವರು ಯೇಸುವಿನ ಜೊತೆಗೆ ಮತ್ತು ಅಪೋನ್ತಲರ ಜೊತೆಗೆ ಇದ್ದರು. ಅತನು ಮಾತಾಡುವದನ್ನು ಕೇಳಿದ್ದಾರೆ ಮತ್ತು ಅತನು ಮಾಡಿದ ಅಧ್ಯಾತ್ಮಾಯಗಳನ್ನು ನೋಡಿದ್ದಾರೆ, ಅವರ ಹೂತಂದಲ್ಲಿ ಅವರ ಹೆಮ್ಮೆಯಿಂದ, ನಂತೋಷಿದಿಂದ, ಈತನು ಗಾಲಾಯದ ತ್ರಂತಾದಿ ಎಂದು ಹೇಳುತ್ತಿದ್ದರು.

ಯೇಸು ಒಬ್ಬ ತ್ರಂತಾದಿಯೆಂಬ ಜರ್ಜಿನಿಯಾಂತ ಮತ್ತು 13:57 ಮತ್ತು 16:14 ರಿಳ್ಳ ನೋಂಡುತ್ತೇವೆ. ಸಿಫ್ಫಯಾಗಿ, ಅತನು ತ್ರಂತಾದಿಯಾಗಿದ್ದನು (ಮಾತ್ರ 6:15; ಲಾಕ 7:16; 13:33; ಯೋಹಾನ 4:44). ಮುಂದೆ ಆಗುವ ನಂಗತಿಗಳನ್ನು ಮಾತ್ರ ಅತನು ಹೇಳಿಲ್ಲ, ಅದರ ಅತನು ದೇವರ ನಂದೇಶವನ್ನು ಮಾನವರಿಗೆ ತ್ರಂತಾದಿಸಿದನು. ಈ ನಷ್ಟವೇಶದಲ್ಲ, ಯೇಸುವನ್ನು “ಈ ಲೋಕಕ್ಕೆ ಬರುವ [ಪೋಲೀಯಿಂತಹ] ತ್ರಂತಾದಿಯೆಂದು” ಜನರು ಗುರುತಿಸುತ್ತಿದ್ದರು (ಯೋಹಾನ 6:14; ನೋಡಿಲ ಧವೋಂ ಪದೇಶಕಾಂತ 18:15, 18; ಯೋಹಾನ 7:40; ಅಂತೋನ್ತಲರ ಕೃತ್ಯಗಳ 3:22; 7:37).

ಆ ಜನಸನಸ್ಪಾಹವು ಯೇಸುವನ್ನು ಸಜರೇತಿನ ಹಷ್ಟಣದವನು ಎಂದು ಹೇಳಿದರು (ನೋಡಿಲ 2:23ರ ಮೇಲೆನ ವ್ಯಾಖ್ಯಾನ). ಹೊನ್ ಒಡರಬಹಿಕೆಯ ದಿನಗಳಲ್ಲ, ಒಬ್ಬ

ವ್ಯಕ್ತಿಯನ್ನು ಅತನ ಹೆಸಲಿಸಿದ ಮತ್ತು ಆ ವ್ಯಕ್ತಿಯ ಜನ್ಮ ಸ್ಥಳದ ಹೆಸಲಿಸಿದ ಕರೆಯಿವದು ವಾಡಿಕೆಯಲ್ಲಿತ್ತು, ಯೇಸುವಿಗೆ ಕೊಟ್ಟಿರುವ ಹೆಸರು “ನಜರೇತಿನ ಯೇಸು” ಅಥವಾ “ನಜರೇತಿನ ಯೇಸು” ಈ ಹೆಸರುಗಳ ಹೇಣ ಒಡಂಬಡಿಕೆಯಲ್ಲಿ ಅನೇಕ ನಾಲಿ ಕಂಡುಬರುತ್ತದೆ (26:71; ಮಾರ್ಕ 1:24; 10:47; 16:6; ಲಹಕ 4:34; 18:37; 24:19; ಯೋಹಾನ 1:45; 18:5, 7; ಅಪ್ರೋಷ್ಟಲರ ಕೃತ್ಯಾಗಳ 2:22; 3:6; 4:10; 6:14; 10:38; 22:8; 26:9). ಮತ್ತಾಯ ನುವಾರೆ ಓದುಗರು ಯೇಸು ತೇವಲ “ಗಾಲಾಯದ ನಜರೇತಿನ ಯೇಸು” (21:11), ಮಾತ್ರವಲ್ಲದೆ ಅತನು ಯಾದಾಯದ ಬೀಳೆಹೇಳಿಸಿದನು ಎಂದು ನಿಕ ತಿಂಡುಕೊಳ್ಳಬೇಕು (2:1).<sup>17</sup>

ಅತನ ವಿಜಯೋಷ್ಟಪದ ಪ್ರವೇಶವಾಗುತ್ತಿದ್ದಂತೆಯೇ, ಯೇಸು ನೇರವಾಗಿ ಯೆಹೂದ್ಯ ನಾಯಕರುಗಳನ್ನು ಎದುಲಿಸಿದನು. ಮುಂದಿನ ಕೆಲವು ದಿನಗಳಲ್ಲಿ ಅತನ ಅಧ್ಯಾತ್ಮಾಯಗಳ ಮತ್ತು ಅತನ ಬೋಧನೆಗಳ ಅತನ ಹಿಂಬಾಲಕನು ಆಷ್ಟಾಯಗೊಳಿಸಿದಲ್ಲದೆ ಅತನ ವೈಲಿಗಳ ನಿಕ ಶಿಲುಬೆಗೆ ಹಾಕುವ ಕಾರ್ಯಗಳ ಸಿದ್ಧವಾಗುತ್ತಿದ್ದಂತೆಯೇ ಅವರು ಅದರಲ್ಲಿ ನಿರತರಾದರು.

## ಷಾತ್ರೇತಿ

### ವಿಜಯೋಷ್ಟಪದ ಪ್ರವೇಶ (21:1-11)

ಯೇಸು ಯೆರಾನಲೇಬಿಗೆ ವಿಜಯೋಷ್ಟಪದ ಪ್ರವೇಶ ಮಾಡಿದಾಗ ಆ ಘಟನೆ ಅತನ ಅನೇಕ ಮುಖ್ಯ ಹಾರ್ಗಳನ್ನು ವಿವರಿಸುತ್ತದೆ.

1. ಯೇಸುವಿನ ನರಜಿಂಜಾನ (21:1-3). ಕತ್ತೆಯನ್ನು ತೆಗೆದುಕೊಂಡು ಬರುವಾಗ, ಅದನ್ನು ಬಹುಶಃ ಚೊಡಲೇ ವೀಹಾ ಮಾಡಿರಬಹುದು, ಶ್ರೀಷ್ಟ ಜ್ಞಾನದಿಂದ ಯೇಸು ಅದನ್ನು ಹೊದಲೆ ತಿಂಡುಕೊಂಡಿರುವ ನಾಧ್ಯತೆ ಇದೆ. ಅದು ಅಗಿದ್ದಲ್ಲಿ, ಕಥೆಯು ಅತನ ಅಧ್ಯಾತ್ಮಾನದ ಕುಲತು ಅನೇಕ ಉಪಕರ್ಥಗಳನ್ನು ಪ್ರತಿಜಂಜಸ್ತಿತ್ತು, ಅತನ ದೃವಿಕೇರೆತೆಯನ್ನು ಧ್ವಿಕರಿಸುತ್ತಿತ್ತು.

2. ಯೇಸುವಿನ ನರವಿನ ನೆರವೇಲಿಕ (21:4, 5). ಕರ್ತನು ಕತ್ತೆಯನ್ನೇಲ ಯೆರಾನಲೇಬಿನಲ್ಲಿ ಬರುತ್ತಿರುವಾಗ, ಅತನು ದೇವರ ವಾಕ್ಯವನ್ನು ನೆರವೇಲಿಸಿದ್ದಾನೆ (ಜೀತಯು 9:9). ಮತ್ತಾಯಿನು ಅನೇಕ ನಾಲಿ ಹಳೆ ಒಡಂಬಡಿಕೆಯ ನೆರವೇಲಿಕೆಯು ತೀನ್ತನಲ್ಲಿ ಕಂಡುಕೊಂಡಿದೆ ಎಂದು ಒತ್ತಿ ಹೇಳಿದ್ದಾನೆ.

3. ಯೇಸುವಿನ ಮಾನವಿಯತೆ (21:6, 7). ಕರ್ತನು ಯೆರಾನಲೇಬಿನನ್ನು ಜಿಜ ಕುದುರೆಯ ಮೇಲೆ ಕೈಯಲ್ಲಿ ಹೊಳೆಯಿವ ಲಡ್ಡಪನ್ನು ಹಿಡಿದುಕೊಂಡು ಪ್ರವೇಶಮಾಡಲ್ಲ - ಅದೂಗ್ಯ ಅತನು ಆ ಲಾತಿಯಾಗಿ ಬರಬಹುದಿತ್ತ (ಪ್ರತಕಟಣ 19:11-16). ಅತನು ದೀನನಾಗಿ ಕತ್ತೆಯ ಮಲಯನ್ನು ವೀದವನಾಗಿ ಬಂದನು. ಅತನು ಸ್ನೇಹದ ಮೇಸ್ಸಿಲಯನಾಗಿ ಬರುವ ಬದಲಾಗಿ, ಅತನು ನಂಂಟಪಡುವ ನೇವಕನಾಗಿ ಬಂದನು (ಯೆಶಾಯ 53).

4. ಯೇಸುವಿನ ಶ್ರೀಷ್ಟತೆ (21:8-11). ಜನ ನಮೂಹಕದಲ್ಲಿ ಕೆಲವರು ತಮ್ಮ ಹೊರ ಅಂಗಿಗಳನ್ನು ತೆಗೆದುಕೊಂಡು ಅಪ್ರಾಗಿಗಳನ್ನು ಜಿದಿಯಲ್ಲ ಹಾಕಿದರು ಅದರ ಮೇಲೆ ಕತ್ತೆ ಹೊಳೆ ತ್ವಿತ್ತಿತ್ತು, ಇತರರು ಮರದ ಕೊಂಬಗಳನ್ನು ಕಡಿದು ಅಪ್ರಾಗಿಗಳನ್ನು ಆ ದಾಲಯಲ್ಲ ಹಾಕುತ್ತಿದ್ದರು, ಅದರ ಮೇಲೂ ಕತ್ತೆ ಹೊಳೆತ್ತಿತ್ತು, ಅದರ ಮೂಲ ತಕ್ಕು, ಅವರು ತಮ್ಮ ರಾಜನಿಗಾರಿ ಕೆಂಪು ಕಂಬಳಯನ್ನು ಹಾಸಿದರಿಂತೆ ಮಾಡಿದರು. ಅವರು, “ದಾಖಿಲದನ ಕುಮಾರನಿಗೆ ಹೊನನ್ನು” ಕರ್ತನ ಹೆಸಲಿನಲ್ಲಿ ಯೇಸುವಿಗೆ ಅಶೀವಾದ ಎಂದು ಕೂಗುತ್ತಿದ್ದರು. ನಿಷ್ಟಾಯವಾಗಿ ಯೇಸು ಮಾತ್ರ ಒಬ್ಬನೇ ಈ ಹೊಳೆತೆ ಮತ್ತು ಗೌರವಕ್ಕೆ ಯೋಗ್ಯನಾಗಿರುವುದು ನಿಷ್ಟಾಯವಾಗಿದೆ (ಪ್ರತಕಟಣ 5:9-14).

5. ಯೇಸುವಿನ ವಿಷಯದಲ್ಲಿ ಜನರ ಜರ್ಜಲತೆ. ಅದಾಗ್ಯೂ ಅನೇಕರು ಆತನನ್ನು ಸ್ವತಿತುಪ್ರಿಯಾರೆ, ಕೆಲವು ದಿನಗಳ ನಂತರ ಆತನ ವಿರುದ್ಧವಾಗಿ ತರುಗಿ ಜಡ್ಟರು. ಯೇಹಾದ್ಯ ನಾಯಕಲಿಂದ ಹುಲದಂಜಳಲ್ಪಟ್ಟರು, ಆತನ ಮರಣಕ್ಕಾಗಿ ಕಳಗಿಕೊಂಡರು, ಆತನನ್ನು “ಶಿಲಬೋ ಹಾಗಿ!” ಎಂದು ಕೊಗಿಸೊಂಡರು (27:22, 23).

ಆತನ ವಿಜಯೋಳ್ಟವದ ಪ್ರವೇಶ ಕೆಲವು ವಾರಗಳ ನಂತರ ಪರ್ವಾಜಣೆಕ್ಕೆ ಮನ್ನುಡಿಯಾಯಿತು. ಆತನ ಮರಣದ ನಂತರ, ಸಮಾಧಿ ಪುನರುತ್ಥಾನ, ಯೇಸು ತನ್ನ ಶಿಷ್ಯರಿಗೆ ನಲವತ್ತು ದಿನಗಳ ಕಾಲ ಕಾಣಿಸಿಕೊಂಡನು (ಅಪೋಸ್ತಲರ ಕೃತ್ಯಗಳ 1:3). ನಂತರ ಆತನ ಪರಲೋಕಾರೋಹಣವಾದನು (ಅಪೋಸ್ತಲರ ಕೃತ್ಯಗಳ 1:9-11), ತಂದೆಯ ಬಲಹಾಶ್ವದಲ್ಲಿ ಕುಳಿತಕೊಂಡಿದ್ದಾನೆ. ಅಲ್ಲ ಆತನ ಕರ್ತವ್ಯಾಗಿ ಮತ್ತು ಶಿಕ್ಷಣಾಗಿ ತನ್ನ ರಾಜ್ಯವನ್ನು ಅಳತ್ತಾನೆ (ಅಪೋಸ್ತಲರ ಕೃತ್ಯಗಳ 2:33-36). ಈಗ ಶಿಕ್ಷಣ ಲೋಕದಲ್ಲಿರುವ ಎಲ್ಲಾ ನಂಜಗನ್ತ ಕೈಸ್ತಲಿಂದ ಗಾರಬಿನಲ್ಪಡುತ್ತಿದ್ದಾನೆ.

David Stewart

### ಬಿಜಾರ ನಿರಿಗಳ ಭಾಷ್ಯಾರ (21:1-11)

ಬಜ್ಞಾರ ಗರಿಗಳ ಭಾನುವಾರ, ಭಾನುವಾರಕ್ಕೆ ಒಂದು ವಾರ ವೊದಲು ಅನೇಕಲಿಂದ ಈನ್ನರ್ ಎಂದು ಅಜಲನಲಾಗುತ್ತದೆ, ಈ ಹೆನರಿಸ್ಟ್ ಮತ್ತುಯ 21, ಮಾರ್ಕ 11, ಲೂಕ್ 19, ಮತ್ತು ಯೋಹಾನ 12ರಲ್ಲಿ ದಾಖಲೆಯಾಗಿರುವ ವಿಷಯಗಳಿಂದ ತೆಗೆದುಕೊಳ್ಳಲಾಗಿದೆ. ಈ ದಿನವನ್ನು ದೇವರ ವಾಕ್ಯದಲ್ಲಿ ಆ ಲಿತಿಯಲ್ಲಿ ಹೇನಲನಿಂದಲ್ಲಿ, ಆದರೆ ಅನೇಕ ಮನುಷ್ಯರ ಹಂಡಿಗಳ ಶಿಕ್ಷಣ ಜೀವದೊಂದಿಗೆ ಈ ವಿಷಯವನ್ನು ತಳಕುಹಾಕಿದ್ದಾರೆ. ಆ ದಿನವನ್ನು ನಾವುಗಳು ಅಜಲನುವ ಅಗತ್ಯವಿಲ್ಲ, ಆ ದಿನವು ಏನನ್ನು ನೂಡಿಸುತ್ತದೋ ಅದನ್ನು ನೇನಪು ಮಾಡಿಕೊಳ್ಳುವದು ಯೋಗ್ಯವುಳ್ಳದ್ದಾಗಿದೆ.

#### ಉಳ್ಳಿಂಗಿಗಳು

<sup>1</sup>ಕೆಲವು ಹಂಡಿತರು ಹೇಳುವದೇನೆಂದರೆ ಆ ವಿಜಯೋಳ್ಟವದ ಕಾಲವದಿ ಇನ್ನೂ ವೊದಲೇ ಅಗಿದೆ ಎಂದು ಎಷೆಕೆ ಮಾಡುವರು (ಗ್ರಾಂಪಾರಿಗಳ ಹಬ್ಬಿ ಅಥವಾ ಶ್ರುತಿಜ್ಞೆಯ ಹಬ್ಬಿ), ಯೋಹಾನನ ಸುವಾರ್ತೆ ಇದು ಶ್ರಮ ಮರಣದ ವಾರದ ಒಳಗಡೆಯ ಅಗಿದೆ ಎಂದು ಸ್ವಾಷಾವಾಗಿ ಹೇಳುತ್ತದೆ (ಯೋಹಾನ 12:1, 12). <sup>2</sup>Michael J. Wilkins, “Matthew,” in Zondervan Illustrated Bible Backgrounds Commentary, vol. 1, Matthew, Mark, Luke, ed. Clinton E. Arnold (Grand Rapids, Mich.: Zondervan, 2002), 126. In some English versions (KJV; ASV; RSV; NJB), ಅಪೋಸ್ತಲರ ಕೃತ್ಯಗಳ 1:3ರಲ್ಲಿ “ಅತನು ಭಾರೆಹಣ್ಟ ತರುವಾಯ” ಎಂದು ಆಗಾದಲ್ಲಿ ಇದೆ, ಅದು ಯೇಸುವಿನ ಶ್ರಮ ಮತ್ತು ಮರಣ ನೂಡಿಸುತ್ತದೆ. <sup>3</sup>Ibid. <sup>4</sup>Josephus, ರವರು ಹನ್ನ ಆಜರಣಯಲ್ಲ 2,700,200 ಜನರು ಭಾರಗಪಿಸಿದರೆಂದು ಆತನು ಅಂದಾಜು ಮಾಡಿದ್ದಾನೆ, ನುಮಾರು ನಲವತ್ತು ವರ್ಷಗಳ ನಂತರ, ಯೀರಾನಲೇಬಿನ ನಾಶನವುಂಬಾಯಿತು (ಕ್ರಿ.ಶ. 70) ಎಂದು ಹೇಳುತ್ತಾನೆ. ಆ ಸಮಯದಲ್ಲಿ ವದಿಸಿರುವ ಕುಲಮಲಿಗಳ ಸಂಖ್ಯೆಯನ್ನು ಆಧಿಲಿಸಿ ಆತನು ಜನರ ಲೀಕ್ಟಪನ್ನು ಹಾಕಿದ್ದಾನೆ, ಸಲನುಮಾರು ಹತ್ತು ಜನರು ಒಂದು ಯಜ್ಞದ ಕುಲಮಲಿಯನ್ನು ಹಂಡಿಕೊಂಡಿರಬಹುದೆಂದು ನಂಬಿಲಾಗಿದೆ. (Josephus Wars 6.9.3.) ಇನ್ನೊಂದು ನಿಸ್ನಿಚೆಂದಳ, ಕ್ರಿ.ಶ. 65ರಲ್ಲಿ, ಹನ್ನ ಅಡಜರಣೆಯಲ್ಲಿ ಮೂದತ್ತು ಲಕ್ಷ ಜನ ನೇಲ ಬಂದಿದ್ದರು ಎಂದು ಆತನು ಅಂದಾಜು ಮಾಡಿದ್ದಾನೆ. (Josephus 2.14.3.) <sup>5</sup>Donald A. Hagner, Matthew 14-28, Word Biblical Commentary, vol. 33B (Dallas: Word Books, 1995), 591. <sup>6</sup>William Hendriksen, New Testament Commentary: Exposition of the Gospel According to Matthew (Grand Rapids, Mich.: Baker Book House, 1973), 762-63. <sup>7</sup>Leon Morris, The Gospel According to Matthew, Pillar Commentary (Grand Rapids, Mich.: Wm. B. Eerdmans Publishing Co., 1992),

519. <sup>8</sup>Ibid. <sup>9</sup>Bruce M. Metzger, *A Textual Commentary on the Greek New Testament*, 2d ed. (Stuttgart: German Bible Society, 1994), 44. <sup>10</sup>ଆନ୍ଦୋଳମୁ ଲୁଦାକରଣେ ମାର୍କ 1:2, 3ରେ ଅଦ୍, ଅଦ ମୁଲାକି 3:1 ମୁକ୍ତେ ଯୀଶାଯି 40:3କୁ ନଂଯୋଜନେ ଆଗୁତ୍ରେ, ଅପ୍ରାଚିଲେ ନହଜାଏବାକୁ ଭାବର “ମାର୍କପରିଷ୍ଠ୍ୟ ସିଦ୍ଧମାକିଲ” ଏବଂବଦାରି ଅଦ୍.

<sup>11</sup>Mishnah *Baba Bathra* 5.3. <sup>12</sup>Hagner, 595. <sup>13</sup>1 Maccabees 13:51; 2 Maccabees 10:7. <sup>14</sup>Craig S. Keener, *A Commentary on the Gospel of Matthew* (Grand Rapids, Mich.: Wm. B. Eerdmans Publishing Co., 1999), 494. <sup>15</sup>Hagner, 596. “ବରୁଚାତନୁ” ଏବଂ ହଦରୁଂଜପୁ ମେଲ୍ଲିଏଯନ ଜରୁଦାରି ଲୁକଯୋରିନଲାଯତୁ (3:11; 11:3ର ମେଲ୍ଲାନ ଚ୍ୟାଲ୍ବାନ’ ନେଇଇଲ). <sup>16</sup>ମୁତ୍ରାଯନୁ ଶ୍ଵରଂଭଦଳ୍ଳ ଯୀରଳନଳୀଏମୁ ହୃଦୟପୁ ଜୈବଲାଯନରୁ ହୁଲୁକୁପଦଳିନଦ ହୃଦୟପୁ “କର୍ମଚକ୍ରେ” ବର୍ତ୍ତନାଯତୁ ଏବଂ ବର୍ଦ୍ଦିଦୟାନେ (2:3). ଆ ଭାଗଦଳ୍ଳନ (tarassō) ଏବଂ ଗ୍ରୀକ୍ କ୍ରିଯାହଦର ଅର୍ଥପୁ “ଗର୍ଜଇଅ” ଯାଯତୁ ଅଧିକା “ବଣ୍ଣଗେ ନଦୁଗିଦର” ଏବଂଦୁ ନକ ଆଗୁତ୍ରେ. <sup>17</sup>Keener, 493.